

ಕರ್ನಾಟಕ ವಿಧಾನ ಪರಿಷತ್ತು

ಚುಕ್ಕೆ ಗುರುತಿಲ್ಲದ ಪ್ರಶ್ನೆ ಸಂಖ್ಯೆ : 327
 ಉತ್ತರಿಸಬೇಕಾದ ದಿನಾಂಕ : 07.07.2023.
 ಸದಸ್ಯರ ಹೆಸರು : ಶ್ರೀ ಎನ್. ರವಿಕುಮಾರ್ (ವಿಧಾನಸಭೆಯಿಂದ
 ಚುನಾಯಿತರಾದವರು)
 ಉತ್ತರಿಸುವ ಸಚಿವರು : ಮಾನ್ಯ ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುವ
 ಸಬಲೀಕರಣ ಮತ್ತು ಕ್ರೀಡಾ ಸಚಿವರು

ಕ್ರ. ಸಂ	ಪ್ರಶ್ನೆ	ಉತ್ತರ
ಅ	ರಾಜ್ಯದಲ್ಲಿರುವ ಕ್ರೀಡಾ ಶಾಲೆಗಳು ಎಷ್ಟು : ವಿದ್ಯಾರ್ಥಿಗಳ ಸಂಖ್ಯೆ ಎಷ್ಟು : (ಜಿಲ್ಲಾವಾರು ಮಾಹಿತಿ ನೀಡುವುದು)	ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಡಿಯಲ್ಲಿ ರಾಜ್ಯದಾದ್ಯಂತ ಒಟ್ಟು 34 ಕ್ರೀಡಾ ವಸತಿ ಶಾಲೆ/ನಿಲಯಗಳು ಕಾರ್ಯನಿರ್ವಹಿಸುತ್ತಿವೆ. ಸದರಿ ಕ್ರೀಡಾ ವಸತಿ ಶಾಲೆ/ನಿಲಯಗಳಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಯ ವಿವರಗಳನ್ನು ಅನುಬಂಧ-1 ರಲ್ಲಿ ನೀಡಲಾಗಿದೆ.
ಆ	ರಾಜ್ಯದ ಕ್ರೀಡಾ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಪಡೆಯಲು ಇರುವ ನಿಯಮಗಳೇನು: (ವಿವರ ನೀಡುವುದು)	ರಾಜ್ಯದ ಕ್ರೀಡಾ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಪಡೆಯಲು ಇರುವ ನಿಯಮಗಳ ವಿವರಗಳು ಕೆಳಕಂಡಂತಿವೆ. 1. ವಯೋಮಿತಿ ಮತ್ತು ವಿದ್ಯಾರ್ಹತೆ: <ul style="list-style-type: none"> ಜಿಲ್ಲಾ ಕ್ರೀಡಾ ವಸತಿ ಶಾಲೆ/ನಿಲಯಗಳಿಗೆ ಪ್ರವೇಶ ಪಡೆಯಲು ಪ್ರಸ್ತುತ 4ನೇ ತರಗತಿಯಲ್ಲಿ ಓದುತ್ತಿದ್ದು, ಶೈಕ್ಷಣಿಕ ವರ್ಷದ 1ನೇ ಜೂನ್‌ಗೆ 11 ವರ್ಷ ಮೀರಿದ ಬಾಲಕ-ಬಾಲಕಿಯರಿಗೆ ಮಾತ್ರ 5ನೇ ತರಗತಿಗೆ ಪ್ರವೇಶ ನೀಡಲಾಗುತ್ತದೆ. ಕ್ರೀಡಾ ಶಾಲೆ/ವಸತಿ ನಿಲಯಗಳಲ್ಲಿ ಕಿರಿಯರ ವಿಭಾಗದಲ್ಲಿ (8ನೇ ತರಗತಿ) ಪ್ರವೇಶ ಪಡೆಯಲು, ಆ ಶೈಕ್ಷಣಿಕ ವರ್ಷದ 1ನೇ ಜೂನ್‌ಗೆ 14 ವರ್ಷಗಳು ಮೀರಿರಬಾರದು ಮತ್ತು 7ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ 8ನೇ ತರಗತಿಗೆ ಮಾತ್ರ ಪ್ರವೇಶ ನೀಡಲಾಗುವುದು. ಕ್ರೀಡಾ ನಿಲಯದ ಹಿರಿಯರ ವಿಭಾಗದಲ್ಲಿ (ಪ್ರಥಮ ಪಿಯುಸಿ) ಪ್ರವೇಶ ಪಡೆಯಲು, ಆ ಶೈಕ್ಷಣಿಕ ವರ್ಷದ 1ನೇ ಜೂನ್‌ಗೆ 18 ವರ್ಷ ವಯೋಮಿತಿ ಮೀರಿರಬಾರದು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಪ್ರಥಮ ಪಿ.ಯು.ಸಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. 2. ಕ್ರೀಡಾ ಅರ್ಹತೆ <ul style="list-style-type: none"> ಕ್ರೀಡಾ ಅರ್ಹತೆಯನ್ನು ಪುತಿ ಕ್ರೀಡೆಗೆ ಇಲಾಖೆ ನಿಗದಿಪಡಿಸಿರುವ ಮಾನದಂಡಗಳನ್ವಯ ಪರೀಕ್ಷೆಗಳನ್ನು ನಡೆಸಿ ನಿರ್ಧರಿಸಲಾಗುತ್ತದೆ. ಈ ದೈಹಿಕ ಮತ್ತು ಸಾಮರ್ಥ್ಯ ಪರೀಕ್ಷೆಗಳಲ್ಲಿ ಕ್ರೀಡಾಪಟುವು ತೋರಿದ ಸಾಧನೆಯ ಆಧಾರದ ಮೇಲೆ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗುತ್ತದೆ.

		<ul style="list-style-type: none"> • ಈಗಾಗಲೇ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪದಕ ಪಡೆದಿದ್ದರೆ/ಭಾಗವಹಿಸಿದ್ದರೆ ಅಂತಹ ಕ್ರೀಡಾಪಟುಗಳಿಗೆ ಅವರ ಕ್ರೀಡಾ ಸಾಧನೆಯ ಆಧಾರದ ಮೇಲೆ ಕ್ರೀಡಾ ವಸತಿ ನಿಲಯಗಳಿಗೆ ಪ್ರವೇಶ ನೀಡಲಾಗುವುದು. 												
ಇ	<p>ರಾಜ್ಯದ ಪ್ರತಿ ಕ್ರೀಡಾ ವಿದ್ಯಾರ್ಥಿಗೆ ಅಂದಾಜು ಎಷ್ಟು ಹಣವನ್ನು ಖರ್ಚು ಮಾಡಲಾಗುತ್ತಿದೆ. ವಿದ್ಯಾರ್ಥಿಗೆ ನೀಡುವ ಆಹಾರದ ವಿವರ ನೀಡುವುದು:</p>	<p>ಇಲಾಖೆಯ ಕ್ರೀಡಾ ವಸತಿ ನಿಲಯಗಳಲ್ಲಿ ತರಬೇತಿ ಪಡೆಯುತ್ತಿರುವ ಹಿರಿಯ ಕ್ರೀಡಾಪಟುಗಳಿಗೆ (5ನೇ ತರಗತಿಯಿಂದ 10 ನೇ ತರಗತಿಯವರೆಗೆ), ಪ್ರತಿ ಒಬ್ಬ ಕ್ರೀಡಾಪಟುವಿಗೆ ದಿನವೊಂದಕ್ಕೆ ರೂ.225.00 ರಂತೆ ಹಾಗೂ ಹಿರಿಯ ಕ್ರೀಡಾಪಟುಗಳಿಗೆ (ಪ್ರಥಮ ಪಿಯುಸಿ ಮೇಲ್ವಿಟ್ಟು), ಪ್ರತಿ ಒಬ್ಬ ಕ್ರೀಡಾಪಟುವಿಗೆ ದಿನವೊಂದಕ್ಕೆ ರೂ.300.00 ರಂತೆ ಊಟೋಪಹಾರದ ವೆಚ್ಚ ಭರಿಸಲಾಗುತ್ತಿದೆ.</p> <p>ಕ್ರೀಡಾಪಟುಗಳಿಗೆ ಕ್ರೀಡಾ ಸಮವಸ್ತ್ರಗಳನ್ನು ಒಳಗೊಂಡಂತೆ, ಕ್ರೀಡಾ ಕಿಟ್ ಒದಗಿಸಲು ಅಂದಾಜು ವಾರ್ಷಿಕವಾಗಿ ರೂ.6,000.00 ಗಳಿಂದ ರೂ.8,000.00 ಗಳವರೆಗೆ ವೆಚ್ಚ ಭರಿಸಲಾಗುತ್ತಿದೆ.</p> <p>ಕ್ರೀಡಾಪಟುಗಳು ಪಂದ್ಯಾವಳಿಗಳಲ್ಲಿ ಭಾಗವಹಿಸುವ ಸಂಬಂಧ ಪ್ರಯಾಣ ವೆಚ್ಚ ಮತ್ತು ವೈದ್ಯಕೀಯ ವೆಚ್ಚದ ಬಾಬುಗಳ ವಾಸ್ತವಿಕ ವೆಚ್ಚವನ್ನು ಭರಿಸಲಾಗುತ್ತಿದೆ.</p> <p>5ನೇ ತರಗತಿಯಿಂದ 10ನೇ ತರಗತಿಯವರೆಗಿನ ಕ್ರೀಡಾಪಟುಗಳಿಗೆ ನೀಡಲಾಗುತ್ತಿರುವ ಊಟೋಪಹಾರದ ಮೆನುಪಟ್ಟಿಯನ್ನು ಅನುಬಂಧ-2 ರಲ್ಲಿ ಹಾಗೂ ಪ್ರಥಮ ಪಿಯುಸಿ ಮೇಲ್ವಿಟ್ಟು ಕ್ರೀಡಾಪಟುಗಳಿಗೆ ನೀಡಲಾಗುತ್ತಿರುವ ಊಟೋಪಹಾರದ ಮೆನುಪಟ್ಟಿಯನ್ನು ಅನುಬಂಧ-3 ರಲ್ಲಿ ನೀಡಲಾಗಿದೆ.</p>												
ಈ	<p>ರಾಜ್ಯದಲ್ಲಿ ಎಷ್ಟು ಕ್ರೀಡಾ ತರಬೇತಿದಾರರು ಇದ್ದಾರೆ ಅವರ ಸಂಖ್ಯೆ ಎಷ್ಟು. ತರಬೇತಿದಾರರಿಗೆ ನೀಡುತ್ತಿರುವ ಗೌರವಧನ ಎಷ್ಟು? (ಜಿಲ್ಲಾವಾರು ಮಾಹಿತಿ ನೀಡುವುದು)</p>	<p>ಕರ್ನಾಟಕ ಕ್ರೀಡಾ ಪ್ರಾಧಿಕಾರದಲ್ಲಿ ಮಾಸಿಕ ಸಂಚಿತ ವೇತನ ಆಧಾರದ ಮೇಲೆ ನೇಮಕಗೊಂಡು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ತರಬೇತುದಾರರ ಸಂಖ್ಯೆ - 64 ಮಂದಿ. ಇವರ ವೇತನದ ವಿವರಗಳು ಕೆಳಕಂಡಂತಿದೆ:-</p> <table border="1" data-bbox="744 1563 1450 1937"> <thead> <tr> <th>ಕ್ರಮ ಸಂಖ್ಯೆ</th> <th>ವಿವರ</th> <th>ಮಾಸಿಕ ಸಂಚಿತ ವೇತನ [ರೂ ಗಳಲ್ಲಿ]</th> <th>ಸಂಖ್ಯೆ</th> </tr> </thead> <tbody> <tr> <td>01</td> <td>ಹಿರಿಯ ತರಬೇತುದಾರರು</td> <td>70,000/-</td> <td>17</td> </tr> <tr> <td>02</td> <td>ತರಬೇತಿಯಲ್ಲಿ ಡಿಪ್ಲೊಮೊ ಮತ್ತು ಪದವಿ</td> <td>47,952/-</td> <td>46</td> </tr> </tbody> </table>	ಕ್ರಮ ಸಂಖ್ಯೆ	ವಿವರ	ಮಾಸಿಕ ಸಂಚಿತ ವೇತನ [ರೂ ಗಳಲ್ಲಿ]	ಸಂಖ್ಯೆ	01	ಹಿರಿಯ ತರಬೇತುದಾರರು	70,000/-	17	02	ತರಬೇತಿಯಲ್ಲಿ ಡಿಪ್ಲೊಮೊ ಮತ್ತು ಪದವಿ	47,952/-	46
ಕ್ರಮ ಸಂಖ್ಯೆ	ವಿವರ	ಮಾಸಿಕ ಸಂಚಿತ ವೇತನ [ರೂ ಗಳಲ್ಲಿ]	ಸಂಖ್ಯೆ											
01	ಹಿರಿಯ ತರಬೇತುದಾರರು	70,000/-	17											
02	ತರಬೇತಿಯಲ್ಲಿ ಡಿಪ್ಲೊಮೊ ಮತ್ತು ಪದವಿ	47,952/-	46											

	ಹೊಂದಿರುವವರು		
03	ಪದವಿ ಹೊಂದಿರುವ ಮತ್ತು ತರಬೇತಿಯಲ್ಲಿ ಡಿಪ್ಲೊಮಾ ಹೊಂದಿರುವವರು	37,260/-	01
	ಒಟ್ಟು		64

ಕರ್ನಾಟಕ ಕ್ರೀಡಾ ಪ್ರಾಧಿಕಾರದಲ್ಲಿ ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ತರಬೇತುದಾರರ ಸಂಖ್ಯೆ - 47 ಮಂದಿ. ಇವರ ವೇತನದ ವಿವರಗಳು ಕೆಳಕಂಡಂತಿದೆ:-

ಕ್ರಮ ಸಂಖ್ಯೆ	ವಿವರ	ಮಾಸಿಕ ಸಂಚಿತ ವೇತನ [ರೂ ಗಳಲ್ಲಿ]	ಸಂಖ್ಯೆ
01	ತರಬೇತಿಯಲ್ಲಿ ಡಿಪ್ಲೊಮಾ ಮತ್ತು ಪದವಿ ಹೊಂದಿರುವವರು	39,960/-	31
02	ಕಿರಿಯ ತರಬೇತುದಾರರು [ಆರು ವಾರದ ಸರ್ಟಿಫಿಕೇಟ್ ಕೋರ್ಸ್]	26,000/-	16
	ಒಟ್ಟು		47

ಸದರಿ ತರಬೇತುದಾರರ ಜಿಲ್ಲಾವಾರು ಮಾಹಿತಿಯನ್ನು ಅನುಬಂಧ-04 ಮತ್ತು ಅನುಬಂಧ-5 ರಲ್ಲಿ ನೀಡಲಾಗಿದೆ.

ವೈಎಸ್ ಡಿ/ಸಿಡಿಎನ್/127/2023


(ಬಿ ನಾಗೇಂದ್ರ)

ಪರಿಶಿಷ್ಟ ಪಂಗಡಗಳ ಕಲ್ಯಾಣ,
ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರು

ಅನುಬಂಧ - 1

ಕ್ರೀಡಾ ಶಾಲೆ / ವಸತಿ ನಿಲಯಗಳ ವಿವರ

ಕ್ರ. ಸಂ	ಕ್ರೀಡಾ ಶಾಲೆ / ವಸತಿ ನಿಲಯ	ಪ್ರಸ್ತುತ ಕ್ರೀಡಾ ವಸತಿ ನಿಲಯಗಳಲ್ಲಿರುವ ಕ್ರೀಡಾಪಟುಗಳ ಸಂಖ್ಯೆ
1	ರಾಮನಗರ	15
2	ಚಿಕ್ಕಮಗಳೂರು	57
3	ಹಾವೇರಿ	58
4	ದಕ್ಷಿಣ ಕನ್ನಡ	47
5	ರಾಯಚೂರು	50
6	ಚಿಕ್ಕಬಳ್ಳಾಪುರ	23
7	ಕೋಲಾರ	30
8	ಕೊಪ್ಪಳ	53
9	ಕಲಬುರಗಿ	30
10	ಕೂಡಿಗೆ	110
11	ಧಾರವಾಡ	93
12	ಮಂಡ್ಯ	72
13	ಚಾಮರಾಜನಗರ	32
14	ಸಂತೇಮಾರನಹಳ್ಳಿ	42
15	ಉಡುಪಿ	50
16	ಯಾದಗಿರಿ	35
17	ವಿಜಯಪುರ	98
18	ಗದಗ	76
19	ಹಾಸನ	70
20	ವಿದ್ಯಾನಗರ	126
21	ಬಳ್ಳಾರಿ	76
22	ಮೈಸೂರು	135
23	ಬಾಗಲಕೋಟೆ	100
24	ಚಿತ್ರದುರ್ಗ	29
25	ಬೆಳಗಾವಿ	152
26	ಬೀದರ್	30
27	ತುಮಕೂರು	65
28	ಕಾರವಾರ	27
29	ಹಳಿಯಾಳ	54
30	ಶಿವಮೊಗ್ಗ	96
31	ದಾವಣಗೆರೆ	148
32	ಬೆಂಗಳೂರು ನಗರ	170
33	ಮಡಿಕೇರಿ	50
34	ಪೊನ್ನಂಪೇಟೆ	60
	ಒಟ್ಟು	2359

ಯಾವ ಸಬಲೀಕರಣ ಮತ್ತು ಕೀಡಾ ಇಲಾಖೆ

ಅನುಬಂಧ - 02

SPORTS HOSTEL MENU: 5th to 10th STANDARD

TIME	SUNDAY	MONDAY	TUESDAY	WEDNESDAY	THURSDAY	FRIDAY	SATURDAY
MORNING JUICE 200 ML + 50 GMS DRY FRUITS@ 5.15-5.45 A.M							
BREAKFAST	Aloo parantha medium size 3no With curd & chutney Masala dosa 4 nos with chutney sambhar every 2 nd & 4 th Sunday mushroom (50 gms) semi gravy Boiled eggs 2 nos Medium banana 2 nos Fresh Juice 200 ml Milk pack 250 ml 20 Gms Sprouted Grains	Ragi dosa chutney sagu Dalia Omelette - eggs 2 nos Paneer burja Medium banana 2 nos Fresh Juice 200 ml Milk pack 250 ml 20 Gms Sprouted Grains	Rava idli chutney sambhar Dalia Boiled eggs 2 nos Paneer fry 50 gms Medium banana 2 nos Fresh Juice 200 ml Milk pack 250 ml 20 Gms Sprouted Grains	Dosa sagu chutney Dalia Boiled eggs 2 nos Paneer burja Medium banana 2 nos Fresh Juice 200 ml Milk pack 250 ml 20 Gms Sprouted Grains	Bisibelebath chutney Dalia Boiled eggs 2 nos mushroom (50 gms) semi gravy Medium banana 2 nos Fresh Juice 200 ml Milk pack 250 ml 20 Gms Sprouted Grains	Thate Idli sambhar chutney Dalia Boiled eggs 2 nos Paneer burja Medium banana 2 nos Fresh Juice 200 ml Milk pack 250 ml 20 Gms Sprouted Grains	Poori sagu Dalia Boiled eggs 2 nos Paneer fry 50 gms Medium banana 2 nos Fresh Juice 200 ml Milk pack 250 ml 20 Gms Sprouted Grains
LUNCH	Mutton biryani (mutton 175 gms) Paneer biryani 100 gms (vegetarians) raitha Chapathi with veg kurma Fruit (m) 1 no	Chapathi, Rice, Dal as desired Veg/ green leafy subji (150 gms) or mixed pulses subji 100 gms Curd 100 ml Fresh salad 50 gms Fruit (m) 1 no	Chapathi, Rice, Dal as desired Veg/ green leafy subji (150 gms) or mixed pulses subji 100 gms Curd 100 ml Fresh salad 50 gms Fruit (m) 1 no	Chapathi, Rice, Dal as desired Veg/ green leafy subji (150 gms) or mixed pulses subji 100 gms Curd 100 ml Fresh salad 50 gms Fruit (m) 1 no	Chapathi, Rice, Dal as desired Veg/ green leafy subji (150 gms) or mixed pulses subji 100 gms Curd 100 ml Fresh salad 50 gms Fruit (m) 1 no	Chapathi, Rice, Dal as desired Veg/ green leafy subji (150 gms) or mixed pulses subji 100 gms Curd 100 ml Fresh salad 50 gms Fruit (m) 1 no	Chapathi, Rice, Dal. as desired Veg/ green leafy subji (150 gms) or mixed pulses subji 100 gms Curd 100 ml Fresh salad - 50 gms Fruit (m) 1 no
EVENING JUICE 200 ML @ 3.15-3.45 P.M							
DINNER	Chapathi, Rice, Dal, rasam as desired Veg/ green leafy subji (150 gms) or mixed pulses subji 100 gms Curd 100 ml Fresh salad - 50 gms Sweet/ice cream 90 gm Boiled milk 250 ml	Chapathi, Rice, Dal, as desired Veg/ green leafy subji (150 gms) or mixed pulses subji 100 gms Chicken curry (175 gms)-Mushroom curry (100 gms) (for vegetarians) Curd 100 ml Fresh salad - 50 gms Boiled milk 250 ml	Chapathi, Rice, Dal, as desired Veg/ green leafy subji (150 gms) or mixed pulses subji 100 gms Chicken Manchurian (175 gms)-Mushroom manchurian (100 gms) (for vegetarians) Curd 100 ml Fresh salad - 50 gms Boiled milk 250 ml	Chapathi, Rice, Dal, as desired Veg/ green leafy subji (150 gms) or mixed pulses subji 100 gms Chicken chilly (175 gms)-Mushroom chilly (100 gms) (for vegetarians) Curd 100 ml Fresh salad - 50 gms Boiled milk 250 ml	Chapathi, Rice, Dal, as desired Veg/ green leafy subji (150 gms) or mixed pulses subji 100 gms Mutton fry (175 gms)-Palak paneer (100 gms) (for vegetarians) Curd 100 ml Fresh salad - 50 gms Boiled milk 250 ml	Chapathi, Rice, Dal, as desired Veg/ green leafy subji (150 gms) or mixed pulses subji 100 gms Butter Chicken (175 gms)-Mushroom masala (100 gms) (for vegetarians) Curd 100 ml Fresh salad - 50 gms Boiled milk 250 ml	Chapathi, Rice, Sambhar as desired Veg/ subji (150 gms) Curd 100 ml Fresh salad 50 gms Fruit (m) 1 no Sea fish fry 1 no (175 gm per head)-Mushroom fry (100 gm per head) (for vegetarians) Boiled milk 250 ml

***NOTE:**

1. Wherever rice is prescribed alternatives like Ragi Balls or Jovar Roti may also be provided based on the local dietary preference.
2. Quantity, if not specified shall be to satisfaction or as desired by the sportsperson.

ಯಾವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

ಅನುಬಂಧ - 03

SPORTS HOSTEL MENU: 1st PUC and above

TIME	SUNDAY	MONDAY	TUESDAY	WEDNESDAY	THURSDAY	FRIDAY	SATURDAY
MORNING JUICE 300 ML + 50 gms drv fruits @ 5.15-5.45 A.M							
BREAKFAST	Aloo parantha medium size 3no With curd & chutney Masala dosa with chutney sambhar every 2 nd & 4 th Sunday mushroom (50 gms) semi gravy Boiled eggs 2 nos Medium banana 2 nos Fresh Juice 300 ml Milk pack 250 ml 30 Gms Sprouted Grains	Ragi dosa chutney sagu Dalia Omelette - eggs 2 nos Paneer burja Medium banana 2 nos Fresh Juice 300 ml Milk pack 250 ml 30 Gms Sprouted Grains	Rava idli chutney sambhar Dalia Boiled eggs 2 nos Paneer fry 50 gms Medium banana 2 nos Fresh Juice 300 ml Milk pack 250 ml 30 Gms Sprouted Grains	Dosa sagu chutney Dalia Boiled eggs 2 nos Paneer burja Medium banana 2 nos Fresh Juice 300 ml Milk pack 250 ml 30 Gms Sprouted Grains	Bisibelebath chutney Dalia Boiled eggs 2 nos mushroom (50 gms) semi gravy Medium banana 2 nos Fresh Juice 300 ml Milk pack 250 ml 30 Gms Sprouted Grains	Thate Idli sambhar chutney Dalia Boiled eggs 2 nos Paneer burja Medium banana 2 nos Fresh Juice 300 ml Milk pack 250 ml 30 Gms Sprouted Grains	Poori sagu Dalia Boiled eggs 2 nos Paneer fry 50 gms Medium banana 2 nos Fresh Juice 300 ml Milk pack 250 ml 30 Gms Sprouted Grains
LUNCH	Mutton biryani (mutton 200 gms) Paneer biryani 150 gms (vegetarians) raitha Chapathi with veg kurma Fruit (m) 1 no	Chapathi. Rice. Dal as desired Veg/ green leafy subji (150 gms) or mixed pulses subji 100 gms Curd 100 ml Fresh salad 50 gms Fruit (m) 1 no	Chapathi. Rice, Dal as desired Veg/ green leafy subji (150 gms) or mixed pulses subji 100 gms Curd 100 ml Fresh salad 50 gms Fruit (m) 1 no	Chapathi. Rice. Dal as desired Veg/ green leafy subji (150 gms) or mixed pulses subji 100 gms Curd 100 ml Fresh salad 50 gms Fruit (m) 1 no	Chapathi. Rice, Dal as desired Veg/ green leafy subji (150 gms) or mixed pulses subji 100 gms Curd 100 ml Fresh salad 50 gms Fruit (m) 1 no	Chapathi. Rice. Dal as desired Veg/ green leafy subji (150 gms) or mixed pulses subji 100 gms Curd 100 ml Fresh salad 50 gms Fruit (m) 1 no	Chapathi. Rice. Dal, as desired Veg/ green leafy subji (150 gms) or mixed pulses subji 100 gms Curd 100 ml Fresh salad - 50 gms Fruit (m) 1 no
EVENING JUICE 300 ML @ 3.15-3.45 P.M							
DINNER	Chapathi. Rice. Dal, rasam as desired Veg/ green leafy subji (150 gms) or mixed pulses subji 100 gms Curd 100 ml Fresh salad - 50 gms Sweet/ice cream 90 gm Boiled milk 250 ml	Chapathi. Rice. Dal, as desired Veg/ green leafy subji (150 gms) or mixed pulses subji 100 gms Chicken curry (200 gms)-Mushroom curry (150 gms) (for vegetarians) Curd 100 ml Fresh salad - 50 gms Boiled milk 250 ml	Chapathi. Rice. Dal, as desired Veg/ green leafy subji (150 gms) or mixed pulses subji 100 gms Chicken Manchurian (200 gms)-Mushroom manchurian (150 gms) (for vegetarians) Curd 100 ml Fresh salad - 50 gms Boiled milk 250 ml	Chapathi. Rice. Dal, as desired Veg/ green leafy subji (150 gms) or mixed pulses subji 100 gms Chicken chilly (200 gms)-Mushroom chilly (150 gms) (for vegetarians) Curd 100 ml Fresh salad - 50 gms Boiled milk 250 ml	Chapathi. Rice. Dal, as desired Veg/ green leafy subji (150 gms) or mixed pulses subji 100 gms Mutton fry (200 gms)-Palak paneer (150 gms) (for vegetarians) Curd 100 ml Fresh salad - 50 gms Boiled milk 250 ml	Chapathi. Rice. Dal, as desired Veg/ green leafy subji (150 gms) or mixed pulses subji 100 gms Butter Chicken (200 gms)-Mushroom masala (150 gms) (for vegetarians) Curd 100 ml Fresh salad - 50 gms Boiled milk 250 ml	Chapathi. Rice. Sambhar as desired Veg/ subji (150 gms) Curd 100 ml Fresh salad 50 gms Fruit (m) 1 no Sea fish fry 1 no (200 gm per head)-Mushroom fry (150 gm per head) (for vegetarians) Boiled milk 250 ml

***NOTE:**

1. Wherever rice is prescribed alternatives like Ragi Balls or Jowar Roti may also be provided based on the local dietary preference.
2. Quantity, if not specified shall be to satisfaction or as desired by the sportsperson.

ಅನುಬಂಧ-4

ಕರ್ನಾಟಕ ಕ್ರೀಡಾ ಪ್ರಾಧಿಕಾರದ ತರಬೇತುದಾರರು ರಾಜ್ಯದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾವಾರು ವಿವರ [ಮಾಸಿಕ ಸಂಚಿತ ವೇತನ ಆಧಾರದ ಮೇಲೆ]

ಕ್ರ. ಸಂ	ಜಿಲ್ಲೆಯ ವಿವರ	ತರಬೇತುದಾರರ ಹೆಸರು	ಕ್ರೀಡೆಯ ಹೆಸರು
1	ಬಾಗಲಕೋಟೆ ಜಿಲ್ಲೆ	ಅನಿತಾ ನಿಂಬರಗಿ	ಸೈಕ್ಲಿಂಗ್
2	ಬೆಂಗಳೂರು ನಗರ ಜಿಲ್ಲೆ	ಬಸವರಾಜ್ ವೈ ಕೆ	ಜಿಮ್ಮಾಸ್ಟ್ರಿಕ್
		ಪ್ರಕಾಶ್ ಎನ್	ಜೂಡೋ
		ಚಿನ್ನಪ್ಪ	ಲಾನ್ ಟೆನ್ನಿಸ್
		ಐರಾಮ್ ದೇಬನ್ ಸಿಂಗ್	ಫೆನ್ಸಿಂಗ್
		ಶಂಕರಪ್ಪ.ಪಿ.ಎಲ್	ಅಥ್ಲೆಟಿಕ್ಸ್
		ಸುಧಾಕರ್.ಬಿ.ಎನ್	ಬ್ಯಾಡ್ಮಿಂಟನ್
		ವಿಜಯ್ ಕೃಷ್ಣ.ಟಿ	ಹಾಕಿ
		ಅಶೋಕ್ ಕೆ.ಸಿ	ವಾಲಿಬಾಲ್
		ಘಟ್ಟಪ್ಪಿ ಎಂ ಜಿ	ಜಿಮ್ಮಾಸ್ಟ್ರಿಕ್
		ತ್ರಿವೇಣಿ ಎಂ ಎನ್	ಜೂಡೋ
	ವಿದ್ಯಾನಗರ, ಬೆಂಗಳೂರು ನಗರ ಜಿಲ್ಲೆ	ಬಾಲಕೃಷ್ಣ.ಎನ್	ಬಾಸ್ಕೆಟ್‌ಬಾಲ್
		ಸುನೀತ ಎಂ ಸಿ	ಖೋ-ಖೋ
		ಗೀತಾ ಎನ್ ಆರ್	ವಾಲಿಬಾಲ್
		ಅಶೋಕ್ ಬಿ.ಮಂಟೂರ್	ಅಥ್ಲೆಟಿಕ್ಸ್
3	ಬೆಂಗಳೂರು ಗ್ರಾಮಾಂತರ ಜಿಲ್ಲೆ	ಸತ್ಯನಾರಾಯಣ.ಕೆ	ಬಾಸ್ಕೆಟ್‌ಬಾಲ್
		ವಸಂತಕುಮಾರ್	ಅಥ್ಲೆಟಿಕ್ಸ್
4	ಬೆಳಗಾವಿ ಜಿಲ್ಲೆ	ಪ್ರಭು.ಎಂ	ಅಥ್ಲೆಟಿಕ್ಸ್
		ಬಸವರಾಜ್ ಸಿ.ಹೊಸಮಠ	ವಾಲಿಬಾಲ್
		ಸದಾನಂದ ಮಾಳಶೆಟ್ಟಿ	ವೇಟ್ ಲಿಫ್ಟಿಂಗ್
		ನಾಗರಾಜ್.ಎ.ಆರ್	ಕುಸ್ತಿ
		ಸಂಜೀವ್ ಕುಮಾರ್ ಎ.ನಾಯಕ್	ಅಥ್ಲೆಟಿಕ್ಸ್
		ವೀರನಗೌಡ ಎಸ್.ಪಾಟೀಲ್	ಬಾಸ್ಕೆಟ್‌ಬಾಲ್
5	ಬಳ್ಳಾರಿ ಜಿಲ್ಲೆ	ಮೀರಜ್‌ಕರ್	ವಾಲಿಬಾಲ್
		ರೋಹಿಣಿ ಪರ್ವತಿಕರ್	ಅಥ್ಲೆಟಿಕ್ಸ್

		ಜಾಕೀರ್	ಹಾಕಿ
ಕ್ರ. ಸಂ	ಜಿಲ್ಲೆಯ ವಿವರ	ತರಬೇತುದಾರರ ಹೆಸರು	ಕ್ರೀಡೆಯ ಹೆಸರು
6	ಚಾಮರಾಜನಗರ ಜಿಲ್ಲೆ	ಗೋಪಾಲ್ ಬಿ ಕೆ	ಫುಟ್ಬಾಲ್
7	ಚಿಕ್ಕಮಗಳೂರು ಜಿಲ್ಲೆ	ವಿನುತ ಸಿ ಎಸ್	ವಾಲಿಬಾಲ್
8	ಚಿತ್ರದುರ್ಗ ಜಿಲ್ಲೆ	ಮೊಹಮ್ಮದ್ ಮಹಿಬುಲ್ಲಾ	ವಾಲಿಬಾಲ್
9	ದಾವಣಗೆರೆ ಜಿಲ್ಲೆ	ಶ್ರೀ ಶೈಲ ಶಿವಲಿಂಗಪ್ಪ	ಕಬಡ್ಡಿ
		ರಾಮಲಿಂಗಪ್ಪ ಜಿ	ಖೋ-ಖೋ/ಕಬಡ್ಡಿ
10	ಧಾರವಾಡ ಜಿಲ್ಲೆ	ಶ್ಯಾಮಲ ಪಾಟೀಲ್	ಅಥ್ಲೆಟಿಕ್ಸ್
		ಹಸನಕರ್.ಪಿ.ಕೆ	ಬಾಸ್ಕೆಟ್ ಬಾಲ್
		ರೇಣುಕಾ ಫಡತಾರೆ	ಸ್ಕೂಟಿಂಗ್
		ರಾಘವೇಂದ್ರ ಪೈ ಬಿ ವಿ	ವಾಲಿಬಾಲ್
11	ಹಾಸನ ಜಿಲ್ಲೆ	ಕೃಷ್ಣ	ಫುಟ್ಬಾಲ್
		ಸುಬ್ರಮಣ್ಯ ಹೆಚ್.ಎಲ್	ಬಾಸ್ಕೆಟ್ ಬಾಲ್
		ಜಗನ್ನಾಥ್ ಜಿ ವಿ	ಜಿಮ್ಮಾಸ್ಟಿಕ್
		ರವೀಶ್ ಹೆಚ್ ಬಿ	ಹಾಕಿ
		ರಮೇಶ್ ಎಸ್ ಎನ್	ವಾಲಿಬಾಲ್
12	ಚಿಕ್ಕಬಳ್ಳಾಪುರ ಜಿಲ್ಲೆ	ದೇವರಾಜಮ್ಮ ಎಂ ಕೆ	ಹಾಕಿ
		ಶ್ರೀಧರ್ ಎನ್	ಖೋ-ಖೋ
13	ಹಾವೇರಿ ಜಿಲ್ಲೆ	ಮಿರ್ಜಾ ಷಾ ಇ ಜಮಾ	ವಾಲಿಬಾಲ್
14	ಕಲ್ಬುರ್ಗಿ ಜಿಲ್ಲೆ	ಸಂಜಯ ಬಾಣದ್	ಹಾಕಿ
15	ಉತ್ತರ ಕನ್ನಡ ಜಿಲ್ಲೆ	ಶಿವಾನಂದ.ಆರ್	ಕುಸ್ತಿ
16	ಕೊಪ್ಪಳ ಜಿಲ್ಲೆ	ಯತಿರಾಜ್	ಖೋ-ಖೋ
17	ಕೊಡಗು ಜಿಲ್ಲೆ	ಮಂಜುನಾಥ.ಬಿ.ಜಿ	ಅಥ್ಲೆಟಿಕ್ಸ್
		ವೆಂಕಟೇಶ್ ಬಿ ಎಸ್	ಹಾಕಿ
		ದಿನಮಣಿ ಎ ಸಿ	ಹಾಕಿ
		ಬಿಂದಿಯಾ ಕೆ ಕೆ	ಹಾಕಿ
18	ಮಂಡ್ಯ ಜಿಲ್ಲೆ	ಬಾಬು ಗುರುರಾಜ್	ಫುಟ್ಬಾಲ್
		ಸೋಮಶೇಖರ್ ಬಿ	ವಾಲಿಬಾಲ್
19	ದಕ್ಷಿಣ ಕನ್ನಡ ಜಿಲ್ಲೆ	ಸರಸ್ವತಿ ಪುತ್ರನ್ ಎಂ ಆರ್	ವೈಯ್ಥಲಿಫ್ಟಿಂಗ್
20	ಮೈಸೂರು ಜಿಲ್ಲೆ	ಗಿರೀಶ್.ಬಿ.ಎಸ್	ಬಾಸ್ಕೆಟ್ ಬಾಲ್
		ಬಾಲು ಬಿ	ಜಿಮ್ಮಾಸ್ಟಿಕ್
		ಲೋಕೇಶ್ ಬಿ	ಜಿಮ್ಮಾಸ್ಟಿಕ್

		ಸುಂದರೇಶ್ ಆರ್	ಹಾಕಿ
ಕ್ರ. ಸಂ	ಜಿಲ್ಲೆಯ ವಿವರ	ತರಬೇತುದಾರರ ಹೆಸರು	ಕ್ರೀಡೆಯ ಹೆಸರು
21	ಶಿವಮೊಗ್ಗ ಜಿಲ್ಲೆ	ನಾಗರಾಜ್ ಪಿ ವಿ	ಕ್ರಿಕೆಟ್
22	ತುಮಕೂರು ಜಿಲ್ಲೆ	ಶಿವಪ್ರಸಾದ್.ಎಂ.ಆರ್	ಅಥ್ಲೆಟಿಕ್ಸ್
		ಸುಧೀರ್ ದೇವದಾಸ್	ಜಿಮ್ಮಾಸ್ಟಿಕ್
		ಮೊಹಮ್ಮದ್ ಇಸ್ಹಾಯಿಲ್	ಕಬಡ್ಡಿ
23	ವಿಜಯಪುರ ಜಿಲ್ಲೆ	ಅಲ್ಲಾ ಎನ್.ಫಡತಾರೆ	ಸೈಕ್ಲಿಂಗ್
24	ಉಡುಪಿ ಜಿಲ್ಲೆ	ರಾಜೇಶ್ ಪತ್ತಾರ್	ವಾಲಿಬಾಲ್
		ಅನಂತರಾಮ್.ಕೆ	ಅಥ್ಲೆಟಿಕ್ಸ್

ಅನುಬಂಧ-5

ಕರ್ನಾಟಕ ಕ್ರೀಡಾ ಪ್ರಾಧಿಕಾರದ ತರಬೇತುದಾರರು ರಾಜ್ಯದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾವಾರು ವಿವರ [ಗುತ್ತಿಗೆ ಆಧಾರದ ಮೇಲೆ]

ಕ್ರ.ಸಂ	ಜಿಲ್ಲೆಯ ವಿವರ	ಹೆಸರು	ಕ್ರೀಡೆಯ ಹೆಸರು
1	ಬಾಗಲಕೋಟೆ ಜಿಲ್ಲೆ	ಕಾಡೇಶ್ ನ್ಯಾಮಗೌಡ	ಕುಸ್ತಿ
		ರಾಹುಲ್ ಎಂ ಕಾಟಗೆ	ಹಾಕಿ
2	ಬಳ್ಳಾರಿ ಜಿಲ್ಲೆ	ರವಿ ಜಿ	ಬ್ಯಾಡ್ಮಿಂಟನ್
		ಶಾಂತಿ ಎಸ್	ಫುಟ್ ಬಾಲ್
3	ಗದಗ ಜಿಲ್ಲೆ	ಮಂಜುನಾಥ್ ಜಿ ಮಟಗಾರ್	ಬ್ಯಾಡ್ಮಿಂಟನ್
4	ಬೆಂಗಳೂರು ನಗರ ಜಿಲ್ಲೆ	ಬಿ ಎಂ ಅನಿಲ್ ಕುಮಾರ್	ಆರ್ಚರಿ
		ಬಾಲಕೃಷ್ಣ ಅವಲಕ್ಕಿ	ಅಥ್ಲೆಟಿಕ್ಸ್
		ಅನೂಪ್ ಎ ವೈ	ಬಾಸ್ಕೆಟ್ ಬಾಲ್
		ರಘುನಾಥ್ ಬಿ ಎಸ್	ವೇಯಿಟ್ ಲಿಫ್ಟಿಂಗ್
	ಬೆಂಗಳೂರು ನಗರ ಜಿಲ್ಲೆ [ನಿಯೋಜನೆ ಮೇಲೆ]	ಹನುಮಂತ ಪರಸುರಾಮ್ ಸಿಂಗನಹಳ್ಳಿ	
	ವಿದ್ಯಾನಗರ, ಬೆಂಗಳೂರು ನಗರ ಜಿಲ್ಲೆ	ಕಾರ್ತಿಕ್ ಬಿ ಎಸ್	ಫೆನ್ಸಿಂಗ್
		ವಿಶ್ವನಾಥ ಪ್ರಹ್ಲಾದ ಗುಜ್ಜಣ್ಣನವರ್	ಅಥ್ಲೆಟಿಕ್ಸ್
		ಧನಸಂಜಯ	ಬಾಕ್ಸಿಂಗ್
		ಮಹಮದ್ ಮಸೂದ್	ಫುಟ್ ಬಾಲ್
		ಚೈತ್ರ ಆರ್ ಅಂಬಡಗಟ್ಟಿ	ಅಥ್ಲೆಟಿಕ್ಸ್
ಮುಕುಂದ್ ಕಿಲೇಕರ್		ಬಾಕ್ಸಿಂಗ್	
5	ಬೆಳಗಾವಿ ಜಿಲ್ಲೆ	ರೋಹಿಣಿ ಬಾಬುರಾವ್ ಪಾಟೀಲ್	ಜೂಡೋ
		ಕುತುಜಾ ಪರಿಪ್ ಮುಲ್ಲಾನಿ	ಜೂಡೋ
		ಹನುಮಂತ ಪಿ ಪಾಟೀಲ್	ಕುಸ್ತಿ
		ಸ್ವಿತಾ ಬಿ ಪಾಟೀಲ್	ಕುಸ್ತಿ
		ನೂರು ಆಲೀಂ ಎ ಎಸ್	ಅಥ್ಲೆಟಿಕ್ಸ್
6	ಬೀದರ್ ಜಿಲ್ಲೆ	ರಾಘವೇಂದ್ರ ಬೆನ್ನೂರ್	ಬಾಸ್ಕೆಟ್ ಬಾಲ್
		ಲೋಹಿತ್ ಎನ್	ಫೆನ್ಸಿಂಗ್
7	ಚಾಮರಾಜನಗರ ಜಿಲ್ಲೆ	ರವಿ	ಜೂಡೋ
8	ಚಿಕ್ಕಮಗಳೂರು ಜಿಲ್ಲೆ	ತಿಪ್ಪಣ್ಣ ಎಸ್ ಮಾಲಿ	ಅಥ್ಲೆಟಿಕ್ಸ್
9	ಚಿತ್ರದುರ್ಗ ಜಿಲ್ಲೆ	ವಿನೋದ್ ಕುಮಾರ್ ಕೆ	ಕುಸ್ತಿ
10	ದಾವಣಗೆರೆ ಜಿಲ್ಲೆ	ಚಮದ್ರಶೇಖರ್ ನಾಯಕ್	ಹಾಕಿ
		ಶಿವಪ್ಪ ಸಿದ್ದರಾಮ್ ಪಾಟೀಲ್	ಕುಸ್ತಿ
11	ಧಾರವಾಡ ಜಿಲ್ಲೆ	ಅನಂತ್ ಶ್ರೀನಿವಾಸ್ ದೇಸಾಯಿ	ಸೈಕ್ಲಿಂಗ್
		ವಿದ್ಯಾ ಜಿ ಕುಲಕರ್ಣಿ	ಸೈಕ್ಲಿಂಗ್
12	ಗದಗ ಜಿಲ್ಲೆ	ಮಂಜುನಾಥ್ ಜಿ ಬಾಂಗಡೆಕುತುಜಾ ಶರೀಫ್ ಮುಲ್ಲಾನಿ	ಹಾಕಿ

ಕ್ರ.ಸಂ	ಜಿಲ್ಲೆಯ ವಿವರ	ಹೆಸರು	ಕ್ರೀಡೆಯ ಹೆಸರು
13	ಕಲಬುರಗಿ ಜಿಲ್ಲೆ	ರಾಜುಬಾಬು ರಾವ್ ಚೌಹಾಣ್	ಅಥ್ಲೆಟಿಕ್ಸ್
14	ಕೊಡಗು ಜಿಲ್ಲೆ	ಸುರೇಶ್ ಜಿ	ಜಿಮ್ನಾಸ್ಟಿಕ್ಸ್
		ಕೆ ಎಂ ಸುಬ್ಬಯ್ಯ	ಹಾಕಿ
		ಮಹಾಬಲ ಕೆ	ಅಥ್ಲೆಟಿಕ್ಸ್
15	ಕೋಲಾರ ಜಿಲ್ಲೆ	ವೆಂಕಟೇಶ್ ಎಂ	ಅಥ್ಲೆಟಿಕ್ಸ್
16	ಕೊಪ್ಪಳ ಜಿಲ್ಲೆ	ಕಮಲ್ ಸಿಂಗ್ ಬಿಸಿತ್	ವಾಲಿಬಾಲ್
17	ಮಂಡ್ಯ ಜಿಲ್ಲೆ	ಭರತ್ ರಾಜ್ ಸಿ ಬಿ	ಬಾಸ್ಕೆಟ್ ಬಾಲ್
		ರೂಪಾಶ್ರೀ ಕೆ ಜಿ	ಕಬಡ್ಡಿ
18	ದಕ್ಷಿಣ ಕನ್ನಡ ಜಿಲ್ಲೆ	ದೇವಣ್ಣ ನಾಯ್ಕ	ಅಥ್ಲೆಟಿಕ್ಸ್
19	ಮೈಸೂರು ಜಿಲ್ಲೆ	ರಾಮಸ್ವಾಮಿ ಕೆ ಎನ್	ಅಥ್ಲೆಟಿಕ್ಸ್
		ರವೀಂದ್ರ ಟಿ ಬಿ	ವಾಲಿಬಾಲ್
20	ರಾಮನಗರ ಜಿಲ್ಲೆ	ನವೀನ್ ಗೌಡ ಸಿ	ಅಥ್ಲೆಟಿಕ್ಸ್
21	ಶಿವಮೊಗ್ಗ ಜಿಲ್ಲೆ	ಬಾಳಪ್ಪ ಟಿ ಮಾನೆ	ಅಥ್ಲೆಟಿಕ್ಸ್
22	ತುಮಕೂರು ಜಿಲ್ಲೆ	ನಮ್ತಾ ಸಿ ಕೆ	ವಾಲಿಬಾಲ್
23	ಉತ್ತರ ಕನ್ನಡ ಜಿಲ್ಲೆ	ತುಕರಾಂ ಎಂ ಗೌಡ	ಕುಸ್ತಿ
24	ಯಾದಗಿರಿ ಜಿಲ್ಲೆ	ಗಿರೀಶ್ ಎ	ಅಥ್ಲೆಟಿಕ್ಸ್